



KIRLOSKAR ELECTRIC COMPANY LTD.,

Sect./17/2025-26
August 13, 2025

To,
The Manager,
Corporate Relationship Department,
BSE Limited,
2nd Floor, New Trading Ring,
Phiroze Jeejeebhoy Towers,
Dalal Street, Mumbai – 400 001.
Scrip: 533193; ISIN: INE134B01017

The Manager,
The Listing Department,
National Stock Exchange of India Limited,
C-1, Block 'G', 5th Floor, Exchange Plaza,
Bandra Kurla Complex, Bandra (East),
Mumbai – 400051.
Symbol: KECL; ISIN: INE134B01017;

Dear Sir,

Sub: Newspaper Publication of Ind-AS unaudited financial results (standalone & consolidated) for the quarter ended June 30, 2025;

Ref: Regulation 47 of SEBI (Listing Obligations & Disclosure Requirement) Regulations, 2015;

Please find enclosed copies of newspaper publications of Ind AS compliant unaudited financial results (Standalone and Consolidated) of the Company for the quarter ended June 30, 2025 published in the following newspapers:

1. Business Standard on August 13, 2025 (all edition having wide circulation);
2. Prajavani on August 13, 2025 (wide circulation in Bangalore);

Kindly take the above on record and oblige.

Thanking you

Yours faithfully

For **Kirloskar Electric Company Limited**

Mahabaleshwar Bhat
Company Secretary & Compliance Officer

Encl: a/a

THE BISRA STONE LIME COMPANY LTD.				
CIN: L14100OR1910GOI033904				
Regd. Office :Plot No:255, Pristine Green, Pokhariput, Bhubaneswar-751020.				
Statement of Financial Results For the Quarter Ended 30 th June 2025				
(Rs.in Lakhs)				
Sl. No.	Particulars	Quarter Ended		Year Ended
		30.06.2025	30.06.2024	31.03.2025
		(Reviewed)		(Audited)
1	Total Income from Operation (including Other Income)	2362.05	1248.11	6260.56
2	Net Profit / (Loss) for the period (Before Tax, exceptional and / or extra ordinary items)	415.91	336.55	6260.56
3	Net Profit / (Loss) for the period Before Tax (after exceptional and / or extraordinary items)	415.91	336.55	671.34
4	Net Profit / (Loss) for the period after Tax (after exceptional and / or extra ordinary items)	276.53	246.03	438.51
5	Total Comprehensive income for the period [comprising profit / (loss) for the period(after tax) and other comprehensive income (after tax)]	276.53	246.03	492.93
6	Paid up Equity Share Capital (Face Value Rs. 10/- each)	8,728.63	8,728.63	8,728.63
7	Other Equity (Excluding Revaluation Reserve as per Balance Sheet)	(20,903.76)	(21,427.19)	(21,180.29)
8	Earning per share (Rs)			
	(i) Basic:	0.32	0.28	0.50
	(ii) Diluted	0.32	0.28	0.50
1. The above results of the Company were approved by the Board of Directors at their respective meetings held on 11.08.2025.				
2. The above is the extract of the detail format of Financial Result filed with the Stock Exchange under Regulation 33 and 52 of the SEBI (Listing Obligations and Disclosure Requirements) Regulations, 2015.				
For and on behalf of the Board of Director				
Sd/-				
(A.K.Bagchi)				
Managing Director-BSLC				
Place: Bengaluru				
Date: 11 th August, 2025				

Valiant Laboratories Limited	
Our Company was originally formed as a partnership firm under Indian Partnership Act, 1932, under the name and style of "M/s Bharat Chemicals" pursuant to the deed of partnership dated October 17, 1980. Subsequently, the partnership firm, M/s. Bharat Chemicals was converted into a public limited company under the provisions of the Companies Act with the name "Valiant Laboratories Limited" pursuant to certificate of incorporation dated August 16, 2021, issued by Central Registration Centre. The registered office of our Company is situated at 104, Udyog Kshetra, Mulund Goregaon Link Road, Mulund West, Mumbai- 400080, Maharashtra. There have been no changes in the registered office of our Company since the date of its incorporation, please see "General Information" on page 46 of the Letter of Offer.	
Registered Office: 104, Udyog Kshetra, Mulund Goregaon Link Road Mulund west, Mumbai City, Mumbai, Maharashtra, India, 400080 Tel: +91-22-4971 2001, Fax: +91 891 2850004 Contact Person: CS Akshay Gangurde, Company Secretary & Compliance Officer Email: complianceofficer@valiantlabs.in Website: www.valiantlabs.in Corporate Identity Number: L24299MH2021PLC365904	
OUR PROMOTERS & PROMOTER GROUP: PARESH SHASHIKANT SHAH, SANTOSH SHANTILAL VORA, SHANTILAL SHIVJI VORA, RACHI SANTOSH VORA, KANCHAN SHANTILAL VORA, VARSHA PARESH SHAH, SANGITA MANOJ JAIN, DHANVALLABH VENTURES LLP	
FOR PRIVATE CIRCULATION TO THE ELIGIBLE EQUITY SHAREHOLDERS OF OUR "COMPANY" ONLY	

Issue of up to 1,08,62,500 fully paid-up equity shares of face value of ₹ 10/- each of our company (the "rights equity shares") for cash at a price of ₹ 75/- per rights equity share (including a premium of ₹ 65/- per rights equity share) aggregating up to ₹ 8146.88 Lakhs" on a rights basis to the eligible equity shareholders of our company in the ratio of 1 rights equity shares for every 4 fully paid-up equity shares held by the eligible equity shareholders on the record date, that is on July 19, 2025 (the "issue"). For further details, see "Offering Information" on page 74 of the Letter of Offer.

**Assuming full subscription*

BASIS OF ALLOTMENT							
The Board of Directors of our Company thanks all Investors for their response to the Issue, which opened for subscription on July 28, 2025. Out of the total 3,453 Applications for 1,46,14,537 Rights Equity Shares, 310 Applications for 1,71,743 Rights Equity Shares were rejected due to technical reasons as disclosed in the Letter of Offer. The total number of valid Applications received were 3,143 for 1,44,42,794 Rights Equity Shares, which was 132.96% of the number of Rights Equity Shares Allotted under the Issue. In accordance with the Letter of Offer and the Basis of Allotment finalized on August 11, 2025, in consultation with BSE Limited ("BSE"), the Designated Stock Exchange, and the Registrar to the Issue, the Rights Issue Committee of the Company on August 11, 2025 has approved the allotment of 1,08,62,500 Rights Equity Shares to the successful Applicants. In the Issue, NIL Rights Equity Shares have been kept in abeyance. All valid Applications after technical rejections have been considered for Allotment.							
1. Information regarding Applications received (including ASBA applications received):							
Category	Applications Received		Equity Shares Applied for			Equity Shares allotted	
	Number	%	Number	Value (Rs.)	%	Number	Value (Rs.)
Direct	4	0.12%	7734016	580051200.00	52.92%	7734016	580051200.00
Non Renouncees	3349	96.99%	6431946	482395950.00	44.01%	2783603	208770225.00
Renouncees	100	2.90%	448575	33643125.00	3.07%	344881	25866075.00
Total	3453	100.00%	14614537	1096090275.00	100.00%	10862500	814687500.00

Category	Applications Received		Equity Shares Applied for	
	Number	%	Number	%
NON ASBA	0		0	
ASBA	310		171743	
TOTAL	310		171743	

3. Basis of Allotment:

Category	No. of valid CAFs (including ASBA applications) received Number	No. of Equity Shares accepted and allotted against Entitlement (A)Number	No. of Equity Shares accepted and allotted against Additional applied (B)Number	Total Equity Shares accepted and allotted (A+B)Number
Direct	4	7734016	0	7734016
Non Renouncees	3045	2037787	745816	2783603
Renouncees	100	344881	0	344881
Total	3149	10116684	745816	10862500

Information for Allotment/refund/rejected cases: The dispatch of Allotment Advice cum Refund Intimation to the investors, as applicable, has been completed on August 12, 2025. The instructions for unblocking of funds in case of ASBA Applications were issued to SCBSBs on August 11, 2025 and for refund of funds through NACH/NEFT/RTGS/direct credit were issued to Kotak Mahindra Bank, the Banker to the Issue, on August 11, 2025. The listing application was filed with BSE on August 11, 2025. The credit of Rights Equity Shares to the respective demat accounts of the allottees in respect of Allotment in dematerialized form has been completed on August 12, 2025. For further details, see "Terms of the Issue – Allotment Advice or Refund/ Unblocking of ASBA accounts" on page 97 of the Letter of Offer. The trading in the Rights Equity Shares issued in the Rights Issue shall commence on BSE upon receipt of trading permission. The trading is expected to commence on or about August 13, 2025. Further, in accordance with SEBI circular bearing reference - SEBI/HO/CFD/DIL2/CIR/P/2020/13 dated January 22, 2020, the request for extinguishment of Rights Entitlements has been sent to NSDL & CDSL on August 12, 2025.

INVESTORS MAY PLEASE NOTE THAT THE RIGHTS EQUITY SHARES CAN BE TRADED ON THE STOCK EXCHANGE ONLY IN THE DEMATERIAISATION FORM.

DISCLAIMER CLAUSE OF SEBI: It is to be distinctly understood that the submission of the Letter of Offer to SEBI should not in any way deemed or construed that the Letter of Offer has been cleared or approved by SEBI. The investors are advised to refer to the Letter of Offer for the full text as provided in "Other Regulatory and Statutory Disclosures - Disclaimer Clause of SEBI" on page 69 of the Letter of Offer.

DISCLAIMER CLAUSE OF BSE (THE DESIGNATED STOCK EXCHANGE): It is to be distinctly understood that the permission given by BSE Limited should not, in anyway, be deemed or construed that the Letter of Offer has been cleared or approved by BSE Limited; nor does it certify the correctness or completeness of any of the contents of the Letter of Offer. The investors are advised to refer to the Letter of Offer for the full text of the Disclaimer clause of BSE as provided in "Other Regulatory and Statutory Disclosures - Disclaimer Clause of BSE" on page 70 of the Letter of Offer.

"BSE Limited ("the Exchange") has given vide its letter dated July 14, 2025, permission to this Company to use the Exchange's name in this Letter of Offer as the stock exchange on which this Company's securities are proposed to be listed. The Exchange has scrutinized this letter of offer for its limited internal purpose of deciding on the matter of granting the aforesaid permission to this Company. The Exchange does not in any manner:

- Warrant, certify or endorse the correctness or completeness of any of the contents of this letter of offer; or
- Warrant that this Company's securities will be listed or will continue to be listed on the Exchange; or
- Take any responsibility for the financial or other soundness of this Company, its promoters, its management or any scheme or project of this Company;

and it should not for any reason be deemed or construed that this letter of offer has been cleared or approved by the Exchange. Every person who desires to apply for or otherwise acquires any securities of this Company may do so pursuant to independent inquiry, investigation and analysis and shall not have any claim against the Exchange whatsoever by reason of any loss which may be suffered by such person consequent to or in connection with such subscription/acquisition whether by reason of anything stated or omitted to be stated herein or for any other reason whatsoever"


Unless otherwise specified, all capitalised terms used herein shall have the same meaning ascribed to such terms in the Letter of Offer.

THE LEVEL OF SUBSCRIPTION SHOULD NOT BE TAKEN TO BE INDICATIVE OF EITHER THE MARKET PRICE OF THE EQUITY SHARES OR THE BUSINESS PROSPECTS OF THE COMPANY.

MUFG	
MUFG Intime India Private Limited C-101, 247 Park, 1st Floor L.B.S. Marg, Vikhroli West Mumbai 400 083, Maharashtra, India Tel No: +91 8108114949; Fax: +91 22 49186060; Email: valiantlab.rights2025@in.mpm.s.mufg.com; Website: www.in.mpm.s.mufg.com Contact Person: Shanti Gopalkrishnan; Investor Grievance email: valiantlab.rights2025@in.mpm.s.mufg.com SEBI Registration Number: INR000004058; CIN: U67190MH1999PTC118368	
CS Akshay Gangurde, Company Secretary & Compliance Officer VALIANT LABORATORIES LIMITED Registered Office: 104, Udyog Kshetra, Mulund Goregaon Link Road Mulund west, Mumbai City, Mumbai, Maharashtra, India, 400080 Tel: +91-22-4971 2001, Fax: +91 891 2850004	

Investors may contact the Registrar or our Company Secretary and Compliance Officer for any pre-Issue or post-Issue related matter. All grievances relating to the ASBA process may be addressed to the Registrar, with a copy to the SCBSBs, giving full details such as name, address of the Applicant, contact number(s), E-mail address of the sole/ first holder, folio number or demat account number, number of Rights Equity Shares applied for, amount blocked, ASBA Account number and the Designated Branch of the SCBSBs where the Application Form or the plain paper application, as the case may be, was submitted by the Investors along with a photocopy of the acknowledged slip. For details on the ASBA process, see "Offering Information" on page 74 of the Letter of Offer.


For Valiant Laboratories Limited Sd/-
Place: Mumbai CS Akshay Gangurde
Date: August 12, 2025 Company Secretary & Compliance Officer
Disclaimer: Our Company has filed a Letter of Offer with the Securities and Exchange Board of India and Stock Exchange. The Letter of Offer is available on the website of SEBI at www.sebi.gov.in, website of the Stock Exchange where the Equity Shares are listed i.e. BSE at www.bseindia.com and the website of the company at www.valiantlabs.in investors should note that investment in equity shares involves a high degree of risk and are requested to refer to the Letter of Offer including the section "Risk Factors" beginning on page 21 of the Letter of Offer. This announcement has been prepared for publication in India and may not be released in the United States. This announcement does not constitute an offer of Rights Equity Shares for sale in any jurisdiction, including the United States, and any Rights Equity Shares described in this announcement may not be offered or sold in the United States absent registration under the US Securities Act of 1933, as amended, or an exemption from registration. There will be no public offering of Rights Equity Shares in the United States.



A VST GROUP
ENTERPRISE

CIN - L34101KA1967PLC001706

Registered office: Plot No-1, Dyavasandra Indl Layout, Whitefield Road,
Mahadevapura PO., Bengaluru 560 048 Ph: 080 - 67141111
e-mail: vstgen@vsttractors.com. www.vsttractors.com.



TILLERS
TRACTORS LTD.

Un-Audited Financial Results for the Quarter ended June 30, 2025

(Rs. In Lakhs except EPS)


PARTICULARS	STANDALONE				CONSOLIDATED			
	Quarter ended			Year Ended	Quarter Ended			Year Ended
	June 30, 2025 (Un-Audited)	March 31, 2025 (Audited)	June 30, 2024 (Un-Audited)	March 31, 2025 (Audited)	June 30, 2025 (Un-Audited)	March 31, 2025 (Audited)	June 30, 2024 (Un-Audited)	March 31, 2025 (Audited)
Total income from operations	28,245	30,143	19,059	99,455	28,245	30,143	19,059	99,455
Net Profit / (Loss) for the period (before Tax, Exceptional items)	5,660	3,265	2,794	12,196	5,626	3,209	2,756	12,047
Net Profit / (Loss) for the period before tax (after Exceptional items)	5,660	3,265	2,794	12,196	5,626	3,209	2,756	12,047
Net Profit / (Loss) for the period after tax (after Exceptional items)	4,456	2,498	2,285	9,446	4,422	2,442	2,247	9,297
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	4,437	2,479	2,267	9,422	4,403	2,423	2,229	9,273
Equity Share Capital	864	864	864	864	864	864	864	864
Reserves (excluding Revaluation Reserve as shown in the Audited Balance Sheet as per the SEBI circular below)	-	-	-	99,515	-	-	-	99,322
Earnings Per Share (of Rs.10/- each) (for continuing & discontinued operations)	Basic 51.56 Diluted 51.34	28.91 28.87	26.45 26.39	109.33 109.15	51.16 50.95	28.27 28.22	26.00 25.95	107.60 107.43

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly and Yearly Results is available on the Stock Exchange websites. (www.nseindia.com, www.bseindia.com and <https://www.vsttractors.com/in/investor/financials/?tab=vst-tab-btn-3>). The same can be accessed by scanning QR code provide below.

These financial results have been prepared in accordance with Indian Accounting Standards (Ind AS) prescribed under section 133 of the Companies Act, 2013 read with relevant rules issued thereunder and in terms of the SEBI (Listing Obligations and Disclosure Requirements) Regulations, 2015, as modified by Circular No. CIR/CFD/FAC/62/2016 dated July 5, 2016.

Place: Bengaluru

Date: August 11, 2025



for and on behalf of the Board of Directors
(V.T. Ravindra)
Managing Director
DIN: 00396156

The Indian Hume Pipe Co. Ltd.

Registered Office: Construction House, 5, Walchand Hirachand Road, Ballard Estate, Mumbai - 400 001. India

CIN: L51500MH1926PLC001255 • Tel: +91-22-40748181 • Fax: +91-22-2265 6863

E-mail: info@indianhumpipe.com • Website: www.indianhumpipe.com

EXTRACT OF THE UNAUDITED FINANCIAL RESULTS FOR THE QUARTER ENDED JUNE 30, 2025

(₹ in Lakhs)

Sr. No.	Particulars	Unaudited	Audited	Unaudited
		Quarter ended June 30, 2025	Year ended March 31, 2025	Quarter ended June 30, 2024
1	Total Income from Operations	31930.17	150017.20	36560.72
2	Net Profit / (Loss) for the period (before Tax, Exceptional and/or Extraordinary Items)	2907.43	11806.88	4227.14
3	Net Profit / (Loss) for the period before tax (after Exceptional and/or Extraordinary Items)	2907.43	66328.93	4227.14
4	Net Profit / (Loss) for the period after tax (after Exceptional and/or Extraordinary items)	2191.98	55805.24	3115.66
5	Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	2178.85	55531.16	3214.74
6	Equity Share Capital (face value of ₹ 2/- each)	1053.64	1053.64	1053.64
7	Reserves (excluding Revaluation Reserve)		136613.09	
8	Earnings Per Share (of ₹ 2/- each) (*Not Annualised)			
	a) Basic : (₹)	4.16*	105.93	5.91*
	b) Diluted : (₹)	4.16*	105.93	5.91*

Notes:

- The above is an extract of the detailed format of the unaudited financial results for the quarter ended June 30, 2025, filed with BSE and NSE, under Regulation 33 of the SEBI (Listing Obligations and Disclosure Requirements) Regulations, 2015. The full format of the unaudited financial results for the quarter ended June 30, 2025 is available on the websites of the Stock Exchanges (www.bseindia.com and www.nseindia.com) and on the Company's website (www.indianhumpipe.com). The results can be accessed by scanning the QR Code provided below.
- The above results were reviewed by the Audit Committee and approved by the Board of Directors at their meetings held on August 12, 2025.

For The Indian Hume Pipe Co. Ltd.

Rajas R. Doshi

Chairman & Managing Director

DIN : 00050594

Place : Mumbai

Date : August 12, 2025

BEFORE THE NATIONAL COMPANY LAW TRIBUNAL MUMBAI BENCH (COURT – V) "FORM NO. NCLT 3A"	
Advertisement Detailing Petition (Pursuant to Rule 35 of National Company Law Tribunal, 2016) C.P.(CAA)/164(MB)2025 Connected with C.A.(CAA)/11(MB)2025 IN THE MATTER OF SECTIONS 230-232 OF THE COMPANIES ACT, 2013 READ WITH COMPANIES (COMPROMISES, ARRANGEMENTS AND AMALGAMATIONS) RULES, 2016 AND IN THE MATTER OF THE SCHEME OF AMALGAMATION BY AND BETWEEN STOCKONE TECHNOLOGIES PRIVATE LIMITED	
A company incorporated under the provisions of Companies Act, 2013 Having its Registered Office at: - Plot-171, Flat-1, Floor-2 Chokshi Hospital Sher E Punjab Society, Mahakali Road, Andheri (E), Chakala MIDC, Mumbai – 400093, Maharashtra, India. CIN: U72501MH2017PTC430160, Email ID: company.secretary@shipsy.io ... TRANSFEROR COMPANY/PETITIONER COMPANY NO.1 WITH AND INTO LLAMA LOGISOL PRIVATE LIMITED	
A company incorporated under the provisions of Companies Act, 2013 Having its Registered Office at: - Plot-171, Flat-1 Floor-2, Chokshi Hospital Sher E Punjab S. Mahakali Rd. Andheri (E), Mumbai – 400093, Maharashtra, India. CIN: U74999MH2015PTC265472, Email ID: company.secretary@shipsy.io ...TRANSFEREE COMPANY/ PETITIONER COMPANY NO.2 NOTICE OF PETITION	
A petition under sections 230-232 of the Companies Act, 2013, for obtaining the sanction of the Scheme of Amalgamation of Stockone Technologies Private Limited (Transferor Company/Petitioner Company No.1) with Llama Logisol Private Limited (Transferee Company/ Petitioner Company No.2) was presented on 23.07.2025 and the said petition is fixed for hearing before the National Company Law Tribunal, Mumbai Bench (Court-V) on 10.09.2025. Any person desirous of supporting or opposing the said petition/ application /reference should send to the petitioner's advocate, a notice of his intention, signed by him or his advocate, with his name and address, so as to reach the petitioner's advocate not later than two days before the date fixed for hearing of the petition/application/reference. Where he seeks to oppose the petitioner's application/reference, the grounds of opposition or a copy of his/her affidavit shall be furnished with such notice. A copy of the petition/application/reference will be furnished to the undersigned to any person requiring the same on payment of the prescribed charges for the same. Sd/- PNAM & Co. LLP F-14/15, Second Floor, Shivam House Middle Circle Connaught Place, New Delhi-110001 Date: 13.08.2025 9999366607/9899199120, complianceandlegal@pnam.co	

KIRLOSKAR ELECTRIC COMPANY LIMITED

REGD OFFICE: No.19, 2nd Main Road, Peenya 1st Stage, Phase-1, Peenya, Bengaluru - 560 058.

Phone no: 080-28397256; Fax: 080-28396727; Website: www.kirloskarelectric.com

Email: investors@kirloskarelectric.com; CIN: L31100KA1946PLC000415

EXTRACT OF STATEMENT OF UNAUDITED FINANCIAL RESULTS FOR THE QUARTER ENDED JUNE 30, 2025

Sr. No.	Particulars	STANDALONE			CONSOLIDATED		
		Quarter ended		Year ended	Quarter ended		Year ended
		June 30, 2025 Unaudited	June 30, 2024 Unaudited	March 31, 2025 Audited	June 30, 2025 Unaudited	June 30, 2024 Unaudited	March 31, 2025 Audited
1	Total income from operations	13,320	13,440	55,075	13,320	13,445	55,157
2	Net Profit / (Loss) for the period (before Tax, Exceptional and/or Extraordinary items)	69	227	748	42	200	(596)
3	Net Profit / (Loss) for the period before tax (after Exceptional and/or Extraordinary Items)	69	227	1,743	42	200	399
4	Net Profit / (Loss) for the period after tax (after Exceptional and/or Extraordinary Items)	69	227	1,725	42	193	374
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	74	231	4,592	47	197	3,241
6	Equity Share Capital	6,641	6,641	6,641	6,641	6,641	6,641
7	Reserves (excluding revaluation reserves as shown in the Balance Sheet of previous year)	NA	NA	NA	NA	NA	NA
8	Earnings Per Share (EPS) (₹.)						
	(a) Basic EPS before extra ordinary items (not annualised)	0.10	0.34	2.60	0.06	0.29	0.56
	(b) Diluted EPS before extra ordinary items (not annualised)	0.10	0.34	2.60	0.06	0.29	0.56
	(c) Basic EPS after extra ordinary items (not annualised)	0.10	0.34	2.60	0.06	0.29	0.56
	(d) Diluted EPS after extra ordinary items (not annualised)	0.10	0.34	2.60	0.06	0.29	0.56

NOTE:

- The above unaudited standalone and consolidated financial results have been reviewed by the Audit Committee and approved by the Board of directors at its meeting held on August 12, 2025.
- The standalone and consolidated financial results of the Company for the quarter ended June 30, 2025 have been subject to limited review by its Statutory auditors.
- The above is an extract of the detailed format of the unaudited financial results for the quarter ended June 30, 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 as amended. The full format of the unaudited financial results are available on the stock exchange websites (www.bseindia.com, www.nseindia.com) and also on the company's website (http://www.kirloskarelectric.com/investors/investors-information/financial.html) and can also be accessed by scanning the below quick response code.

Place : Bengaluru
Date : August 12, 2025

Sd/-
Vijay R Kirloskar
Executive Chairman

